



II Semester B.Com. Examination, April/May 2012
(Semester Scheme) Fresh (2011-12 & Onwards)

COMMERCE
Financial Accounting – II

Time : 3 Hours

Max. Marks : 100

Instruction: Answer should be written **completely** in **English** or **Kannada**.

SECTION – A

Answer **any 8** sub questions from the following in **not** exceeding **4** lines **each**. **Each** sub-question carries **2** marks. **(8x2=16)**

1. a) Mention any two demerits of single entry system.
- b) What is fire insurance claims ?
- c) State two objectives of departmental accounting.
- d) What is single entry system of book keeping ?
- e) What is meant by goods in transit ?
- f) Calculate the cost of goods sold when sales Rs. 45,00,000, rate of gross profit on cost 25%.
- g) What is meant by accounting standards ?
- h) Calculate missing figure.

	₹
Capital at the beginning	10,62,000
Loss	84,000
Additional capital introduced	2,82,000
Drawings	1,68,000
Closing capital	?

- i) What are dependent branches ?
- j) What are inter departmental transfers ?



SECTION – B

Answer **any three** questions from the following. **Each** question carries **8** marks.

(3×8=24)

2. A fire occurred in the godown of Jwalamuki Co Ltd. on 15th April, 2005. The records reveal the following details :

	₹
Sales for the year 2004	20,00,000
Sales from 1-1-2005 to 14-4-2005	6,00,000
Purchases for the year 2004	16,00,000
Purchases from 1-1-2005 to 14-4-2005	2,50,000
Stock on 1-1-2004	6,60,000
Stock on 31-12-2004	7,70,000

The company has been following the practice of valuing the stock at cost plus 10%. You are required to ascertain the value of stock destroyed if the stock salvaged was ₹ 20,000.

3. From the following particulars prepare bills receivable account and total debtors account for the year ending 31st December 2008.

	₹
Total debtors as on 1-1-2008	2,88,000
Bills receivables as on 1-1-2008	80,000
Sales (including cash sales ₹ 1,60,000) made during the year	24,00,000
Cash received from debtors	16,00,000
Bills receivable as on 31-12-2008	1,20,000
Return inwards	1,20,000
Discount allowed	80,000
Bad debts written off	24,000
Cash received on bills matured	1,20,000



4. What are independent branches ? Give features of independent branches.
5. Pass journal entries in the books of head office.
 - a) Goods supplied to Anantapur Branch on 28-12-2008 worth ₹ 50,000 were received by the Head Office on 5-1-2009.
 - b) Goods amounting to ₹ 2,00,000 transferred from Tirupathy branch to Hindupur branch under Head Office instruction.
 - c) Pavagada branch collected ₹ 30,000 from a customer of Head Office.
 - d) Depreciation of Tumkur branch fixed assets when such accounts are opened in the head office books.
 - e) Expenses paid Rs. 5,000 to be charged to Mysore branch for work done on its behalf by HO.
6. From the following particulars prepare departmental Trading and Profit and Loss a/c. of Guru Raghavendra Stores Ltd.

		₹
Opening Stock		
Dept.	x	1,52,000
	y	1,08,000
Sales		
Dept.	x	10,00,000
	y	8,00,000
Purchases		
Dept.	x	7,50,000
	y	6,98,000
Carriage inwards		28,600
Salaries		
Dept.	x	90,000
	y	85,000
General Salaries		1,16,000
Rent		60,000
Advertising		81,000
Discount allowed		18,000
Discount earned		14,300
Closing stock		
Dept.	x	78,000
	y	1,50,000

General salaries are to be allocated equally. The departments x and y have occupied the space in the ratio of 5 : 3.



SECTION – C

Answer **any four** questions. **Each** question carries **15** marks.

(4×15=60)

7. Mr. Rajanikanth commenced business on 1st January 2006 with a capital of ₹ 2,50,000. He immediately bought vehicle for ₹ 40,000. During the year he borrowed ₹ 50,000 from his friend Kamal Hassan and introduced additional capital of ₹ 30,000. He withdrew ₹ 6,000 at the end of each month for personal expenses. From the following prepare Trading and profit and Loss Account for the year ending 31st December 2006 and Balance Sheet as on that date.

	₹
Advertisement	22,000
Trade expenses	12,000
Bad debts	15,000
Wages	3,000
Carriage	7,000
Salaries	62,000
Discount allowed	8,000
Sales (including cash sales ₹ 3,00,000)	10,00,000
Purchases (including cash purchases ₹ 1,00,000)	7,50,000

Mr. Rajanikanth used goods of ₹ 13,000 for his own use and paid ₹ 5,000 as life insurance premium. On 31st December 2006 his debtors were worth ₹ 2,10,000 and creditors ₹ 1,50,000. Stock at the end was ₹ 1,00,000. Charge 15% depreciation on vehicle.

8. M/s Shenoy stores submitted the following particulars regarding their departmental stores for the year ending 31st March 2004.

Particulars	Dr	Cr
	₹	₹
Capital on 1 st April 2003		10,00,000
Drawings	2,00,000	—
Stock		
Dept. x	9,00,000	—
y	4,20,000	—



Purchases			
Dept.	x	45,00,000	–
	y	23,00,000	–
Sales			
Dept.	x	–	58,80,000
	y	–	29,20,000
Cash in hand		1,04,000	–
Provision for bad debts		–	18,000
Interest on investments		–	12,000
Sundry creditors		–	1,76,000
6% investments		2,00,000	–
Debtors		3,36,000	–
Furniture		2,46,000	–
Other expenses		1,02,000	–
Commission		2,06,000	–
Rent and taxes		60,000	–
Publicity expenses		1,80,000	–
Salaries		2,52,000	–
		1,00,06,000	1,00,06,000

Prepare Trading and Profit and Loss Account for the year ending 31st March 2004 and Balance Sheet as on that date after considering the following :

- 1) Closing stock dept. x 6,00,000 y 4,00,000.
- 2) Outstanding expenses are Salaries ₹ 24,000, Commission ₹ 36,000, Rent ₹ 30,000.
- 3) Charge 10% depreciation on furniture.
- 4) Revenue items are to be distributed in the ratio of 3 : 2 between dept. x and y.
- 5) Bad debts to be written off ₹ 24,000 and provide for doubtful debts at 5%.



9. Fire had broken out in the premises of Bad Luck Co Ltd. on 15th July 2010. The following figures were obtained from the records.

	₹
Stock on 1 st January 2009	56,250
Stock on 31 st December 2009	1,20,000
Purchases during the year 2009	6,37,500
Sales during the year 2009	7,50,000
Purchases upto the date of fire	3,40,000
Sales upto the date of fire	4,50,000

The stock salvaged was ₹ 30,000. There was a practice in the premises to value the stock at cost less 10%. But all of a sudden they changed the practice and valued the stock on 31st December 2009 at cost plus 20%. The amount of the policy was ₹ 60,000. Calculate the value of stock destroyed by fire and amount of actual claim.

10. Gopala Krishna Ltd., Bangalore has a branch at Pavagada. Goods are invoiced to the branch at cost plus 20% profit. From the following prepare Pavagada branch account in the books of head office.

	₹
Stock on 1-1-2005 at invoice price	1,20,000
Debtors on 1-1-2005	4,00,000
Petty cash on 1-1-2005	2,000
Goods sent to branch at invoice price	9,60,000
Cash sent to branch for	
Rent and taxes	6,000
Other expenses	24,000



Cash sales during the year	4,00,000
Credit sales during the year	6,00,000
Cash collected from customers	8,00,000
Bad debts for the year	40,000
Stock on 31-12-2005 at invoice price	1,80,000
Petty cash on 31-12-2005	500

11. The following Trial Balance was sent by Srinagar Branch to its Head Office Jayanagar.

Particulars	Dr.	Cr.
	₹	₹
Debtors and Creditors	35,000	5,000
Purchases and Sales	55,000	2,20,000
Goods from Head Office	22,500	-
Carriage inwards	2,500	-
Discounts	5,000	10,000
Stock on 1 st January 2010	15,000	-
Vehicles	14,000	-
Commission	-	3,000
Salaries (11 months)	55,000	-
Rent (13 months)	6,500	-
Insurance	1,200	-
Sundry expenses	8,300	-
Due to Head Office	25,000	7,000
	2,45,000	2,45,000



Adjustment :

- 1) Stock on 31st December 2010 ₹ 30,000.
- 2) Insurance was paid for the year ending 31st March 2011.
- 3) Reserve on debtors at 5%.
- 4) The head office lent to the branch the use of plant valued ₹ 1,500 and depreciation was to be charged at 10%.

Incorporate the branch accounts in the books of Head Office by means of journal entries. Prepare Srinagar Branch account in head office books.

ಕನ್ನಡ ಆವೃತ್ತಿ

ವಿಭಾಗ - ಎ

ಕೆಳಗಿನ ಯಾವುದಾದರೂ ಎಂಟು ಉಪಪ್ರಶ್ನೆಗಳಿಗೆ ನಾಲ್ಕು ಸಾಲುಗಳು ಮೀರದಂತೆ ಉತ್ತರಿಸಿ. ಪ್ರತಿ ಉಪಪ್ರಶ್ನೆಗೆ 2 ಅಂಕಗಳನ್ನಿರಿಸಿದೆ. (8×2=16)

1. a) ಏಕನಮೂದು ಪದ್ಧತಿಯ ಎರಡು ಅನಾನುಕೂಲಗಳನ್ನು ಬರೆಯಿರಿ.
- b) ಬೆಂಕಿವಿಮೆಯ ನಷ್ಟಪರಿಹಾರ ಎಂದರೇನು ?
- c) ವಿಭಾಗೀಯ ಲೆಕ್ಕಾಚಾರದ ಎರಡು ಉದ್ದೇಶಗಳನ್ನು ತಿಳಿಸಿ.
- d) ಏಕನಮೂದ ಪದ್ಧತಿ ಎಂದರೇನು ?
- e) ಮಾರ್ಗದಲ್ಲಿ ಸರಕುರವಾನೆ ಎಂದರೇನು ?
- f) ಸರಕು ಆಸಲು ಬೆಲೆ ರೂ. 45,00,000, ಮಾರಾಟ ಬೆಲೆಯ ಮೇಲೆ 25% ಲಾಭ, ಒಟ್ಟು ಮಾರಾಟದ ಮೊತ್ತವೇನು ?
- g) ಲೆಕ್ಕ ಮಾಪಕಗಳು ಎಂದರೇನು ?



h) ಕಾಣೆಯಾದ ಸಂಖ್ಯೆಯನ್ನು ಕೆಳಗಿನ ವಿವರಗಳಿಂದ ಕಂಡು ಹಿಡಿಯಿರಿ

ಪ್ರಾರಂಭದ ಬಂಡವಾಳ	10,62,000
ನಷ್ಟ	84,000
ಬಂಡವಾಳದ ಸೇರ್ಪಡೆ	2,82,000
ಸೆಳೆತಗಳು	1,68,000
ಅಂತಿಮ ಬಂಡವಾಳ	?

i) ಅಧೀನ ಶಾಖೆಗಳು ಎಂದರೇನು ?

j) ಅಂತರ ಇಲಾಖಾ ವರ್ಗಾವಣೆಯೆಂದರೇನು ?

ವಿಭಾಗ - ಬಿ

ಈ ಕೆಳಕಂಡ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 8 ಅಂಕಗಳು. (3×8=24)

2. 15 ನೇ ಏಪ್ರಿಲ್ 2005 ರಂದು ಜ್ವಾಲಾಮುಖಿ ಸಂಸ್ಥೆಯ ದಾಸ್ತಾನು ಬೆಂಕಿಯಿಂದ ನಾಶವಾಗಿದೆ. ಸಂಸ್ಥೆ ಪುಸ್ತಕಗಳಿಂದ ಈ ಕೆಳಕಂಡ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ.

	₹
2004 ವರ್ಷದಲ್ಲಿ ಮಾರಿದ್ದು	20,00,000
1-1-2005 ರಿಂದ 14-4-2005 ರವರೆಗಿನ ಮಾರಾಟ	6,00,000
2004 ವರ್ಷದಲ್ಲಿ ಖರೀದಿಸಿದ್ದು	16,00,000
1-1-2005 ರಿಂದ 14-4-2005 ರವರೆಗಿನ ಖರೀದಿ	2,50,000
ದಾಸ್ತಾನು 1-1-2004 ರಂದು	6,60,000
ದಾಸ್ತಾನು 31-12-2004 ರಂದು	7,70,000

ಸಂಸ್ಥೆಯು ಯಾವಾಗಲೂ ದಾಸ್ತಾನನ್ನು ಶೇ. 10 ರಷ್ಟು ಅಸಲಿಗಿಂತ ಹೆಚ್ಚು ಮಾರಲಾಗುವುದು. ಸಂರಕ್ಷಿಸಿದ ಸರಕಿನ ಬೆಲೆ ರೂ. 20,000. ಮೇಲೆ ತಿಳಿಸಿದ ಮಾಹಿತಿಯಿಂದ ಬೆಂಕಿ ವಿಮೆ ಬೇಡಿಕೆ ಮೊತ್ತವನ್ನು ಕಂಡುಹಿಡಿಯಿರಿ.

3. ಈ ಕೆಳಕಂಡ ಮಾಹಿತಿಯಿಂದ ಸ್ವೀಕರಿಸಬೇಕಾದ ಹುಂಡಿಗಳ ಖಾತೆ ಮತ್ತು ಸಾಲಗಾರರ ಖಾತೆಯನ್ನು 31-3-08 ಕ್ಕೆ ಕೊನೆಗೊಳ್ಳುವಂತೆ ತೋರಿಸಿರಿ.

ಒಟ್ಟು ಸಾಲಿಗರು 1-1-2008 ರಂದು	2,88,000
ಸ್ವೀಕರಿಸಬೇಕಾದ ಹುಂಡಿಗಳು 1-1-2008 ರಂದು	80,000
ಮಾರಾಟ (ನಗದು ಮಾರಾಟ ರೂ. 1,60,000 ಸೇರಿ)	24,00,000



ಸಾಲಗಾರರಿಂದ ನಗದು ಖರೀದಿಸಿದ್ದು	16,00,000
ಸ್ವೀಕರಿಸಬೇಕಾದ ಹುಂಡಿಗಳು 31-12-08 ರಂದು	1,20,000
ಮಾರಾಟ ವಾಪಸಾತಿ	1,20,000
ಸೋಡಿಯನ್ನು ಕೊಟ್ಟಿದ್ದು	80,000
ಕರಡು ಸಾಲ ವಜಾ ಮಾಡಿದ್ದು	24,000
ಪೂರ್ತಿಯಾದ ಹುಂಡಿಗಳಿಂದ ಸ್ವೀಕರಿಸಿದ ನಗದು	1,20,000

4. ಸ್ವಾವಲಂಬಿ ಶಾಖೆಗಳು ಎಂದರೇನು? ಅವುಗಳ ಲಕ್ಷಣಗಳನ್ನು ವಿವರಿಸಿ.
5. ಪ್ರಧಾನ ಕಚೇರಿಯ ಪುಸ್ತಕಗಳಲ್ಲಿ ರೋಜು ನಮೂನೆಗಳನ್ನು ಕೊಡಿ.
 - a) 28-12-08 ರಂದು ಹೈದರಾಬಾದ್ ಶಾಖೆ ಕಳಿಸಿದ ಸರಕುಗಳು ಪ್ರಧಾನ ಕಚೇರಿ 5-1-09 ರಂದು ಸ್ವೀಕರಿಸಿದೆ.
 - b) ಪ್ರಧಾನ ಕಚೇರಿಯ ಸೂಚನೆ ಮೇರೆಗೆ ಮೈಸೂರು ಶಾಖೆ ತುಮಕೂರು ಶಾಖೆಗೆ ಕಳಿಸಿದ ಸರಕು ಮೌಲ್ಯ 2,00,000.
 - c) ಪ್ರಧಾನ ಕಚೇರಿಯ (ಗ್ರಾಹಕನಿಂದ ಮಂಡ್ಯ ಶಾಖೆ ಸ್ವೀಕರಿಸಿದ ನಗದು ರೂ. 30,000).
 - d) ಪ್ರಧಾನ ಕಚೇರಿಯ ಪುಸ್ತಕಗಳಲ್ಲಿ ಹೊಂದಿರುವ ಮಂಗಳೂರು ಶಾಖೆಯ ಸ್ಥಿರ ಆಸ್ತಿಯ ಮೇಲೆ ಶೇ. 10 ರಷ್ಟು ಸವಕಳಿಯನ್ನು ಒದಗಿಸಿ.
 - e) ಪ್ರಧಾನ ಕಚೇರಿಯು ಮೈಸೂರು ಶಾಖೆಯ ಪರವಾಗಿ ರೂ. 5,000 ವೆಚ್ಚಕ್ಕಾಗಿ ಪಾವತಿಸಿದೆ.
6. ರಾಘವೇಂದ್ರ ಮಳಿಗೆ ರವರ ಈ ಕೆಳಗಿನ ವಿವರಗಳಿಂದ ವಿಭಾಗಿಯ ವ್ಯಾಪಾರಿಖಾತೆ ಮತ್ತು ಲಾಭನಷ್ಟ ಖಾತೆಯನ್ನು ತಯಾರಿಸಿ.

ಪ್ರಾರಂಭದ ದಾಸ್ತಾನು

ವಿಭಾಗ x 1,52,000

ವಿಭಾಗ y 1,08,000

ಮಾರಾಟ

ವಿಭಾಗ x 10,00,000

ವಿಭಾಗ y 8,00,000



ಖರೀದಿ		
ವಿಭಾಗ x	7,50,000	
ವಿಭಾಗ y	6,98,000	
ಖರೀದಿ ಬಾಡಿಗೆ	28,600	
ಸಂಬಳ		
ವಿಭಾಗ x	90,000	
ವಿಭಾಗ y	85,000	
ಸಾಮಾನ್ಯ ಸಂಬಳ	1,16,000	
ಬಾಡಿಗೆ	60,000	
ಜಾಹಿರಾತು	81,000	
ಸೋಡಿ ಬಿಟ್ಟದ್ದು	18,000	
ಸೋಡಿ ಬಂದಿರುವುದು	14,300	
ಅಂತಿಮ ದಾಸ್ತಾನು		
ವಿಭಾಗ x	78,000	
ವಿಭಾಗ y	1,50,000	

ಸಾಮಾನ್ಯ ಸಂಬಳವನ್ನು ಸಮವಾಗಿ ಹಂಚಿ.

ವಿಭಾಗ x ಮತ್ತು y ಆಕ್ರಮಿಸಿದ ಸ್ಥಳದ ಪ್ರಮಾಣ 5 : 3.

ವಿಭಾಗ - ಸಿ

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(4×15=60)

7. 1-1-06 ರಂದು ರಜನಿಕಾಂತ್ ರೂ. 2,50,000 ಬಂಡವಾಳದಿಂದ ವ್ಯಾಪಾರವನ್ನು ಪ್ರಾರಂಭಿಸಿದರು. ಅವರು ಕೂಡಲೆ ರೂ. 40,000 ಬೆಲೆಯ ವಾಹನವನ್ನು ಖರೀದಿಸಿದರು. ಅದೇ ವರ್ಷದಲ್ಲಿ ಅವನ ಗೆಲೆಯರಾದ ಕಮಲ್ ಹಾಸನ್ ರೂ. 50,000 ಸಾಲ ತೆಗೆದುಕೊಂಡರು ಮತ್ತು 30,000 ಹೆಚ್ಚುವರಿ ಬಂಡವಾಳವನ್ನು ಪರಿಚಯಿಸಿದರು. ಪ್ರತಿ ತಿಂಗಳ ಕೊನೆಯಲ್ಲಿ ರೂ. 6,000 ಸ್ವಂತ ಖರ್ಚಿಗಾಗಿ ತೆಗೆದುಕೊಂಡರು. ಈ ಕೆಳಕಂಡ ವಿವರಗಳಿಂದ ಅವರ ವ್ಯಾಪಾರ ಖಾತೆ, ಲಾಭನಷ್ಟ ಖಾತೆ ಹಾಗೂ ಅಡಾವೆ ಪಟ್ಟಿಯನ್ನು 31-12-06 ರಂದು ಇರುವಂತೆ ತಯಾರಿಸಿ.

₹

ಜಾಹಿರಾತು	22,000
ವ್ಯಾಪಾರ ಖರ್ಚು	12,000



ಕೆಟು ಹೊಂದ ಋಣಗಳು	15,000
ಕೂಲಿ	3,000
ಸಾರಿಗೆ	7,000
ಸಂಚಲ	62,000
ಸೋಡಿ ಬಿಟ್ಟದ್ದು	8,000
ಮಾರಾಟ (ನಗದು ಮಾರಾಟ ₹ 3,00,000)	10,00,000
ಖರೀದಿ (ನಗದು ಖರೀದಿ ₹ 1,00,000)	7,50,000

ರಜನೀಕಾಂತ್, ತನ್ನ ಸ್ವಂತಕ್ಕಾಗಿ ಉಪಯೋಗಿಸಿದ ಸರಕು ಬೆಲೆ ರೂ. 13,000 ಮತ್ತು ಜೀವನ ವಿಮೆ ಕಂತು ಪಾವತಿಸಿದ್ದು 5,000. 31-12-2006 ಇದ್ದ ಸಾಲಗಾರರು ರೂ.2,10,000 ಮತ್ತು ಸಾಲಿಗೆ 1,50,000. ಅಂತಿಮ ದಾಸ್ತಾನು ಬೆಲೆ ರೂ. 1,00,000. ಪಾಹನಗಳ ಮೇಲೆ ಶೇ.15 ರಂತೆ ಇಳುವರಿ.

8. M/s ಶೆಣೈ ಸ್ಪೋರ್ಸ್‌ರವರು ತಮ್ಮ ವಿಭಾಗೀಯ ಸ್ಪೋರ್ಸ್‌ನ ವಿವರಗಳನ್ನು 31-3-04 ಕ್ಕೆ ಕೊನೆಗೊಳ್ಳುವಂತೆ ಕೊಟ್ಟಿರುತ್ತಾರೆ:

	Dr	Cr
	₹	₹
ಬಂಡವಾಳ 1-4-03 ರಂದು		10,00,000
ಸ್ವಂತಕ್ಕೆ ಪಡೆದಿದ್ದು	2,00,000	-
ದಾಸ್ತಾನು		
ವಿಭಾಗ	X	9,00,000
ವಿಭಾಗ	Y	4,20,000
ಖರೀದಿ		
ವಿಭಾಗ	X	45,00,000
ವಿಭಾಗ	Y	23,00,000
ಮಾರಾಟ		
ವಿಭಾಗ	X	58,80,000
ವಿಭಾಗ	Y	29,20,000
ಕೈಯಲ್ಲಿದ್ದ ನಗದು		1,04,000
ಕೆಟು ಹೊಂದ ಋಣಗಳಿಗಾಗಿ ಕಾದರಿಸಿದ ಪೂರೈಕೆ		-
ಹೂಡಿಕೆಗಳ ಮೇಲೆ ಬಡ್ಡಿ		-
		12,000



ಸಾಲಿಗರು	—	1,76,000
6% ಹೂಡಿಕೆಗಳು	2,00,000	—
ಸಾಲಗಾರರು	3,36,000	—
ಪೀಠೋಪಕರಣಗಳು	2,46,000	—
ಇತರೆ ಖರ್ಚು	1,02,000	—
ದಲ್ಲಾಳಿ	2,06,000	—
ಬಾಡಿಗೆ ಮತ್ತು ತೆರಿಗೆ	60,000	—
ಪ್ರಚಾರ ಖರ್ಚು	1,80,000	—
ಸಂಬಳ	2,52,000	—
	1,00,06,000	1,00,06,000

ವ್ಯಾಪಾರ ಖಾತೆ, ಲಾಭ ನಷ್ಟ ಖಾತೆ ಹಾಗೂ ಅಡಾವೆ ಪಟ್ಟಿಯನ್ನು ಈ ಕೆಳಗೆ ನೀಡಿದ ವಿವರಗಳಿಂದ 31-3-04 ರಂದು ಇರುವಂತೆ ತಯಾರಿಸಿ.

- 1) ಅಂತಿಮ ದಾಸ್ತಾನು ವಿಭಾಗ x - 6,00,000 ವಿಭಾಗ y - 4,00,000.
- 2) ಬಾಕಿ ಇರುವ ಖರ್ಚುಗಳು ಸಂಬಳ 24,000. ದಲ್ಲಾಳಿ - 36,000, ಬಾಡಿಗೆ 30,000.
- 3) ಪೀಠೋಪಕರಣಗಳ ಮೇಲೆ ಶೇ. 10 ಸವಕಳಿಯನ್ನು ಬದಗಿಸಿ.
- 4) ರೆವೆನ್ಯೂ ಖರ್ಚುಗಳನ್ನು 3 : 2 ರ ಪ್ರಮಾಣದಲ್ಲಿ ವಿಭಾಗ x ಮತ್ತು ವಿಭಾಗ y ಗೆ ಹಂಚುವುದು.
- 5) ಕರಡು ಸಾಲವನ್ನು ರೂ. 24,000 ಕ್ಕೆ ಮಾಡಲಾಗಿದೆ ಮತ್ತು ಸಂಶಯಾಸ್ಪದ ಸಾಲಕ್ಕೆ ಶೇ. 5 ಮೀಸಲಿಡಬೇಕು.
9. ದಿನಾಂಕ 15-7-10 ರಂದು ಸಂತೋಷ ಸಂಸ್ಥೆಯ ಉಗ್ರಾಣಕ್ಕೆ ಬೆಂಕಿ ತಗುಲಿತು. ಈ ಕೆಳಕಂಡ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ.

ದಾಸ್ತಾನು 1-1-09 ರಂದು	56,250
ದಾಸ್ತಾನು 31-12-09 ರಂದು	1,20,000
2009 ವರ್ಷದಲ್ಲಿ ಖರೀದಿಸಿದ್ದು	6,37,500
2009 ವರ್ಷದಲ್ಲಿ ಮಾರಿದ್ದು	7,50,000
ಖರೀದಿಗಳು ಬೆಂಕಿತಗುಲಿದ ದಿನದವರೆಗೆ	3,40,000
ಮಾರಾಟಗಳು ಬೆಂಕಿತಗುಲಿದ ದಿನದವರೆಗೆ	4,50,000
ಬೆಂಕಿಯಿಂದ ರಕ್ಷಿಸಿದ ದಾಸ್ತಾನು	30,000

ಸರಕು ಶಿಲ್ಕನ್ನು ಯಾವಾಗಲೂ ಶೇ. 10 ಕಡಿಮೆ ಮೌಲ್ಯಕ್ಕೆ ಬೆಲೆಕಟ್ಟಲಾಗಿದೆ. ಆದರೆ ಈ ನಿಯಮವನ್ನು 31-12-09 ಕ್ಕೆ ಬದಲಿಸಿ ಅಂತ್ಯದ ಶಿಲ್ಕನ್ನು ಅಸಲಿಗಿಂತ ಶೇ. 20 ರಷ್ಟು ಹೆಚ್ಚಿನ ಮೌಲ್ಯ ಮಾಡಲಾಗಿದೆ. ಪಾಲಿಸಿಯ ಮೊತ್ತ 60,000 ಬೆಂಕಿಯಿಂದ ನಷ್ಟವಾದ ದಾಸ್ತಾನನ್ನು ಮತ್ತು ನಷ್ಟ ಪರಿಹಾರವನ್ನು ಕಂಡು ಹಿಡಿಯಿರಿ.



10. ಬೆಂಗಳೂರು ಗೋಪಾಲ ಕೃಷ್ಣ ಸಂಸ್ಥೆ ಪಾವಗಡದಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಸರಕನ್ನು ಅಸಲು ಬೆಲೆಗೆ ಶೇ. 20 ಲಾಭಾಂಶವನ್ನು ಸೇರಿಸಿ ರವಾನಿಸುತ್ತದೆ. ಈ ಕೆಳಗಿನ ಮಾಹಿತಿಯನ್ನು ಬಳಸಿ ಪ್ರಧಾನ ಕಚೇರಿ ಪುಸ್ತಕದಲ್ಲಿ ಪಾವಗಡ ಶಾಖೆಯ ಲೆಕ್ಕವನ್ನು ಬರೆಯಿರಿ.

	ರೂ.
ಸರಕು 1-1-05 ರಂದು (Invoice price)	1,20,000
ಋಣಿಗಳು 1-1-05 ರಂದು	4,00,000
ಚಿಲ್ಲರೆ ನಗದು 1-1-05 ರಂದು	2,000
ಪ್ರಧಾನ ಕಚೇರಿಯಿಂದ ಬಂದ ಸರಕು	9,60,000
ಶಾಖೆಗೆ ಕಳಿಸಿದ ನಗದು	
ಬಾಡಿಗೆ ಮತ್ತು ತೆರಿಗೆಗಾಗಿ	6,000
ಇತರೆ ವೆಚ್ಚಕ್ಕಾಗಿ	24,000
ಸಾಲಿನ ನಗದು ಮಾರಾಟ	4,00,000
ಸಾಲಿನ ಉದ್ದರಿ ಮಾರಾಟ	6,00,000
ಋಣಿಗಳಿಂದ ಪಡೆದ ನಗದು	8,00,000
ಕೆಟ್ಟು ಹೋದ ಋಣಿಗಳು	40,000
ದಾಸ್ತಾನು 31-12-05 ರಂದು (Invoice price)	1,80,000
ಚಿಲ್ಲರೆ ನಗದು 31-12-2005 ರಂದು	500

11. ಮೈಸೂರು ಶಾಖೆಯು ಈ ಕೆಳತಿಳಿಸಿದ ತಾಳೆ ಪಟ್ಟಿಯನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ಕಳುಹಿಸಿದೆ.

	₹	₹
ಸಾಲಗಾರರು ಮತ್ತು ಸಾಲಿಗರು	35,000	5,000
ಖರೀದಿ ಮತ್ತು ಮಾರಾಟ	55,000	2,20,000
ಪ್ರಧಾನ ಕಚೇರಿಯಿಂದ ಸರಕನ್ನು ಪಡೆದದ್ದು	22,500	-
ಖರೀದಿ ಬಾಡಿಗೆ	2,500	-
ಸೋಡಿ	5,000	10,000



ದಾಸ್ತಾನು1-1-2010	15,000	-
ವಾಹನಗಳು	14,000	-
ದಲ್ಲಾಳಿ	-	3,000
ಸಂಬಳ(11 ತಿಂಗಳಿಗೆ)	55,000	-
ಬಾಡಿಗೆ(13 ತಿಂಗಳಿಗೆ)	6,500	-
ವಿಮೆ	1,200	-
ಇತರ ಖರ್ಚುಗಳು	8,300	-
ಪ್ರಧಾನ ಕಛೇರಿಗೆ ಬಾಕಿಯಿರುವುದು	25,000	7,000
	2,45,000	2,45,000

ಹೊಂದಾಣಿಕೆಗಳು:

- 1) ದಾಸ್ತಾನು31-12-2010 ರಂದು30,000.
- 2) 31-3-2011 ತನಕ ವಿಮೆ ಪಾವತಿ ಮಾಡಿದೆ.
- 3) ಸಾಲಿಗಾರರ ಮೇಲೆ ಮೀಸಲು ಶೇ. 5%.
- 4) ಪ್ರಧಾನ ಕಛೇರಿ ಶಾಖೆ ಬಳಸಿಕೊಳ್ಳಲು ನೀಡಿದ ಯಂತ್ರೋಪಕರಣದ ಬೆಲೆ. ರೂ.1,500 ಮತ್ತು ಇದರ ಮೇಲಿನ ಸವಕಳಿ 10%

ಮೇಲಿನ ವ್ಯವಹಾರಗಳಿಗೆ ಪ್ರಧಾನ ಕಛೇರಿಯ ಪುಸ್ತಕಗಳಲ್ಲಿ ರೋಜು ನಮೂನೆಗಳನ್ನು ಕೊಡಿ ಮತ್ತು ಮೈಸೂರು ಶಾಖೆ ಖಾತೆಯನ್ನು ತೋರಿಸಿ.
